



7014

III Semester 5 Year B.Com., LL.B. Examination, June/July 2025 (Even Sem.)
PRINCIPLES AND PRACTICE OF AUDITING

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note is compulsory from each Unit.
 3. Figures to the right indicate marks.
 4. Answer should be written either in English or Kannada completely.

UNIT – I

- Q. No. 1. a) Explain the advantages and disadvantages of Auditing. Marks : 1×10=10
 ಲೆಕ್ಕಪರಿಶೋಧನೆಯ ಅನುಕೂಲ ಮತ್ತು ಅನಾನುಕೂಲಗಳನ್ನು ವಿವರಿಸಿ.

OR/ಅಥವಾ

- Q. No. 1. a) What are the steps to be followed by an auditor before the commencement of a new audit ? Marks : 1×10=10
 ಹೊಸದಾಗಿ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸುವ ಮೊದಲು ಲೆಕ್ಕಪರಿಶೋಧಕನು ಅನುಸರಿಸಬೇಕಾದ ಕ್ರಮಗಳು ಯಾವುವು ?

- Q. No. 1. b) Write a short note on Cost Audit. Marks : 1×6=6
 ವೆಚ್ಚ ಲೆಕ್ಕಪರಿಶೋಧನೆಯ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

OR/ಅಥವಾ

- Q. No. 1. b) Write a short note on Audit note book. Marks : 1×6=6
 ಲೆಕ್ಕಪರಿಶೋಧನೆಯ ಟಿಪ್ಪಣಿ ಪುಸ್ತಕದ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

UNIT – II

- Q. No. 2. a) Distinguish between "Internal Check" and "Internal Audit". Marks : 1×10=10
 “ಆಂತರಿಕ ಪ್ರತಿಬಂಧ”ಕ್ಕೂ ಮತ್ತು “ಆಂತರಿಕ ಲೆಕ್ಕಪರಿಶೋಧನೆ”ಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.

OR/ಅಥವಾ

- Q. No. 2. a) Define Internal Check. Explain in detail as to internal check with regard to cash transaction. Marks : 1×10=10
 ಆಂತರಿಕ ಪ್ರತಿಬಂಧನೆಯನ್ನು ವ್ಯಾಖ್ಯಾನಿಸಿ. ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಆಂತರಿಕ ಪ್ರತಿಬಂಧವನ್ನು ವಿವರಿಸಿ.

P.T.O.



- Q. No. 2. b) Write a short note on Internal Audit.
ಆಂತರಿಕ ಲೆಕ್ಕಪರಿಶೋಧನೆಯ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

Marks : 1×6=6

OR/ಅಥವಾ

- Q. No. 2. b) Write a short note on internal control.
ಆಂತರಿಕ ನಿಯಂತ್ರಣದ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

Marks : 1×6=6

UNIT – III

- Q. No. 3. a) State the principles of vouching.
ದೃಢೀಕರಿಸುವಿಕೆಯ ತತ್ವಗಳನ್ನು ತಿಳಿಸಿ.

Marks : 1×10=10

OR/ಅಥವಾ

- Q. No. 3. a) Explain the following :
(i) Vouching as regards credit sales.
(ii) Vouching as regards payment to creditors.

Marks : 1×10=10

ಈ ಕೆಳಗಿನವುಗಳನ್ನು ವಿವರಿಸಿ :

- (i) ಕ್ರೆಡಿಟ್ ಮಾರಾಟಕ್ಕೆ ಸಂಬಂಧಿಸಿದ ದೃಢೀಕರಿಸುವಿಕೆ.
(ii) ಸಾಲಗಾರರಿಗೆ ಪಾವತಿಸುವ ಬಗೆಗಿನ ದೃಢೀಕರಿಸುವಿಕೆ.

- Q. No. 3. b) Write a short note on primary voucher.
ಪ್ರಾಥಮಿಕ ಪುರಾವೆಯ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

Marks : 1×6=6

OR/ಅಥವಾ

- Q. No. 3. b) Write a short note on deferred revenue expenditure.
ಮುಂದೂಡಲ್ಪಟ್ಟ ಆದಾಯ ವೆಚ್ಚದ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

Marks : 1×6=6

UNIT – IV

- Q. No. 4. a) How do you value different assets and its valuation as an auditor ?
ಲೆಕ್ಕಪರಿಶೋಧಕರಾಗಿ ವಿವಿಧ ರೀತಿಯ ಆಸ್ತಿಗಳನ್ನು ಹೇಗೆ ಮೌಲ್ಯೀಕರಿಸುವಿರಿ ಹಾಗೂ ಮೌಲ್ಯೀಕರಣ ಮಾಡುವಿರಿ.

Marks : 1×10=10

OR/ಅಥವಾ

- Q. No. 4. a) How do you verify and value the following items ?
(a) Land and building.
(b) Goodwill.
(c) Bills payable.

Marks : 1×10=10

ಈ ಕೆಳಗಿನವುಗಳನ್ನು ಹೇಗೆ ಪರಿಶೀಲಿಸುವಿರಿ ಮತ್ತು ಮೌಲ್ಯೀಕರಿಸುವಿರಿ ?

- (a) ಭೂಮಿ ಮತ್ತು ಕಟ್ಟಡ.
(b) ಕೀರ್ತಿಮೌಲ್ಯ.
(c) ನೀಡಬೇಕಾದ ಹುಂಡಿಗಳು.



Q. No. 4. b) Write a short note on objectives of verification.

Marks : 1×6=6

ಪರಿಶೀಲನೆಯ ಉದ್ದೇಶಗಳ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 4. b) Write a short note on auditors position regarding valuation of contingent liabilities.

Marks : 1×6=6

ಅನಿಶ್ಚಿತ ಹೊಣೆಗಾರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರ ಸ್ಥಾನದ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.

UNIT – V

Q. No. 5. a) Explain the procedure of Insurance company audit.

Marks : 1×10=10

ವಿಮಾ ಕಂಪನಿಯ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ವಿವರಿಸಿ.

OR/ಅಥವಾ

Q. No. 5. a) Explain the duties and liabilities of an auditor.

Marks : 1×10=10

ಲೆಕ್ಕಪರಿಶೋಧಕನ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ವಿವರಿಸಿ.

Q. No. 5. b) Write a short note on essential qualities of auditor.

Marks : 1×6=6

ಲೆಕ್ಕಪರಿಶೋಧಕನ ಮುಖ್ಯವಾದ ಅರ್ಹತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

OR/ಅಥವಾ

Q. No. 5. b) Write a short note on ethics to be complied by the auditor's during the course of audit.

Marks : 1×6=6

ಲೆಕ್ಕಪರಿಶೋಧನೆಯ ಸಮಯದಲ್ಲಿ ಲೆಕ್ಕಪರಿಶೋಧಕರು ಅನುಸರಿಸಬೇಕಾದ ನೈತಿಕತೆಯ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಿರಿ.